



MS – 378

IV Semester B.Com. Examination, May/June 2014
(2013-14 and Onwards) (New Syllabus)
COMMERCE

Paper – 4.3 : Advanced Corporate Accounting

Time : 3 Hours

Max. Marks : 100

Instruction : Answer should be written **completely** either in **English** or **Kannada**.

SECTION – A

1. Answer **any 10** of the following. **Each** question carries **2** marks. **(10×2=20)**
- Who is a liquidator ?
 - What is Capital Reduction A/c ?
 - How do you treat post-acquisition profits of a subsidiary Co. in Holding Co. A/cs ?
 - State any four objectives of amalgamation of Cos.
 - What is social accounting ?
 - Name the two types of amalgamation of companies.
 - What is minority interest ?
 - Who are contributories ?
 - Write any two examples for preferential creditors.
 - What is intangible asset ? Give example.
 - What is internal reconstruction ?
 - How do you treat the excess of net assets over purchase price of the business taken over ?

SECTION – B

Answer **any four** of the following. **Each** question carries **8** marks. **(4×8=32)**

- What is Human Resource Accounting ? Explain the different methods of Human Resource Accounting.
- A Co. Ltd. went into voluntary liquidation with the following liabilities.
Secured creditors ₹ 40,000 (security realised by the liquidator ₹ 50,000)
Preferential creditors ₹ 12,000
Unsecured creditors ₹ 61,000
Liquidation expenses ₹ 500
The liquidator is entitled to a remuneration of 3% on amount realised and 1½% on amount paid to unsecured creditors other than preferential creditors.
The remaining assets realised ₹ 52,000. Prepare Liquidators Statement of A/c.

P.T.O.



4. The share capital of X Ltd., consists of the following :

- 1) 10000, 6% preference shares of ₹100 each.
- 2) 50000 equity shares of ₹ 10 each.

The shares were fully paidup. The Co. has accumulated losses to the extent of ₹ 3,50,000, preliminary expenses of ₹ 20,000 and fixed assets are over valued to the extent of ₹ 4,00,000.

The scheme of capital reduction permits to write off overvalue of fixed assets, losses and expenses. Under this scheme 6% preference shares are to be converted into 7½% preference shares of ₹ 60 each and equity shares are converted into shares of ₹ 2 each.

Pass necessary journal entries.

5. Balance Sheet of M. Ltd. show the following on 31-3-2012 :

100000 equity shares of ₹ 10 each fully paid ₹ 10,00,000

50000 5% preference shares of ₹10 each fully paid ₹ 5,00,000, 6% debentures ₹ 5,00,000

N Ltd. acquired M Ltd. on the same date and agreed to pay the followings :

- a) 50000 equity shares of ₹ 10 @ ₹ 12 each, 30000, 8% preference shares of ₹ 10 each and 7% debentures to the extent of ₹ 2,00,000 to the equity shareholders of M. Ltd.
- b) 30000 equity shares of Rs.10 @ ₹12 each and 20000, 8% preference shares of ₹10 each to the 5% preference shareholders of M Ltd.

Calculate Purchase Consideration.

6. Moon Ltd. acquired 50000 equity shares of Rs. 10 each in King Ltd. on 31-12-2012. Their assets and liabilities as on 31-3-2013 were :

Liabilities	Moon Ltd. ₹	King Ltd. ₹	Assets	Moon Ltd. ₹	King Ltd. ₹
Share capital					
shares of ₹ 10 each	10,00,000	6,00,000	Sundry assets	8,60,000	8,00,000
General Reserve			Investments		
on 31-3-2012	2,00,000	90,000	in shares of		
Profit for the year	1,00,000	60,000	King Ltd.	5,40,000	—
Creditors	1,00,000	50,000			
	14,00,000	8,00,000		14,00,000	8,00,000

Calculate cost of control and minority interest.



SECTION - C

Answer any 3 questions. Each question carries 16 marks.

(3×16=48)

7. Badluck Co. went into voluntary liquidation on 31-3-2013. The position of the Co. on that date was :

Liabilities	Amount ₹	Assets	Amount ₹
5000 6% cumulative preference shares of ₹ 100 each	5,00,000	Land and building	2,50,000
2500 equity shares of ₹ 100 ₹ 75 paid up	1,87,500	Plant and machinery	6,25,000
7500 equity shares of ₹100 each ₹ 60 paid up	4,50,000	Patents	1,00,000
5% mortgage debentures	2,50,000	Stock	1,37,500
O/S debenture interest	12,500	Drs.	2,75,000
Creditors	3,62,500	Bank	75,000
		P and L a/c	3,00,000
	17,62,500		17,62,500

The liquidator is entitled to a commission of 3% on all assets realised except bank and 2% on amount distributed to unsecured creditors.

Creditors include ₹ 17,500 for Income Tax and a loan of ₹ 1,25,000 secured by land and building. Preference dividend was in arrears for 2 years. The assets were realised as follows :

Land and Building Rs. 3,00,000, Machinery ₹ 5,00,000.

Patents ₹ 75,000, Stock ₹ 1,50,000, Debtors 2,00,000.

Expenses of liquidation amounted to ₹ 27,250.

Prepare Liquidators Final Statement of A/c.

8. Raj Ltd. acquired 40000 equity shares of ₹10 each in Kumar Ltd. on 31-3-2012. The following is the financial position of two companies as on 31-03-2013.

Liabilities	Raj Ltd. ₹	Kumar Ltd. ₹	Assets	Raj Ltd. ₹	Kumar Ltd. ₹
Equity shares of ₹ 10 each	10,00,000	5,00,000	Land and Building	2,00,000	1,50,000
General Reserve (31-3-12)	1,00,000	1,00,000	Plant and Machinery	3,00,000	3,00,000
P and L A/c (31-3-12)	50,000	30,000	Stock	75,000	50,000



Profit for the year	60,000	40,000	Debtors	50,000	60,000
Creditors	70,000	50,000	Investments in		
Bills Payable	10,000	5,000	shares of Kumar		
			Ltd.	5,00,000	--
			B/R	10,000	5,000
			Bank	1,55,000	1,60,000
	12,90,000	7,25,000		12,90,000	7,25,000

Additional information :

- B/R of Raj Ltd. includes ₹ 3,000 bills accepted by Kumar Ltd.
- Sundry debtors of Raj Ltd. includes ₹ 10,000 due by Kumar Ltd.
- Stock of Kumar Ltd. includes goods purchased from Raj Ltd. for ₹ 30,000, which were sold by Raj Ltd. at a profit of 25% on cost.

Prepare a Consolidated Balance Sheet.

9. Following is the state of Affairs of Usha Ltd. as on 31-3-13.

Liabilities	₹	Assets	₹
10000 shares of ₹ 10 each	1,00,000	Goodwill	10,000
Bank O/d	15,425	Building	20,500
S. Creditors	15,000	Machinery	50,850
		Stock	10,275
		Debtors	15,000
		Cash	1,500
		P and L A/c	20,800
		Preliminary expenses	1,500
	1,30,425		1,30,425

The company adopted the following scheme of internal reconstruction :

- Reduce the present value of shares to ₹ 5 each fully paid.
- The company to issue 6500 equity shares of ₹ 5 each fully paid and pay off bank overdraft.
- Sundry creditors agreed to forego 20% of their claims as the company decided to pay them cash immediately for the balance.
- Reconstruction expenses amounted to ₹ 1,000
- The directors found that the machinery is overvalued by ₹ 10,000. They also decided to write off intangible assets and P and L a/c completely.

Pass Journal Entries and prepare Reconstructed Balance Sheet.



10. The following is the financial position of X Ltd. and Y Ltd. on 31-3-12 :

Liabilities	X Ltd. ₹	Y Ltd. ₹	Assets	X Ltd. ₹	Y Ltd. ₹
Equity shares of ₹ 100 each	1,00,000	60,000	Land and Building	30,000	-
6% debentures of ₹ 10 each	20,000	-	Plant and Machinery	1,10,000	50,000
Reserve fund	34,000	-	Stock	16,000	8,000
Dividend equalisation fund	4,000	-	Debtors	14,000	9,000
Employee's P.F.	3,000	-	Cash	3,000	1,000
Creditors	10,000	8,000			
P and L A/c	2,000	-			
	1,73,000	68,000		1,73,000	68,000

The two companies agreed to amalgamate to form a new company called Z Ltd. The authorized capital of Z Ltd. is 100000 equity shares of ₹ 10 each. The assets of X Ltd. are taken over at a reduced valuation of 10% with the exception of Land and Building which are accepted at bookvalue.

Both the companies to receive 5% of the valuation of their respective business as goodwill. The entire purchase price is to be paid by Z Ltd. in fully paid shares. In return for debentures in X Ltd. debentures of the same amount and denomination are to be issued by Z Ltd.

Calculate the Purchase Consideration and prepare Opening Balance Sheet of Z Ltd.

ಕನ್ನಡ ಆವೃತ್ತಿ
ವಿಭಾಗ - ಎ

1. ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು: (10x2=20)
- a) ವಿಸರ್ಜನಾಧಿಕಾರಿ ಯಾರು ?
 - b) ಬಂಡವಾಳ ಕಡಿತ ಖಾತೆ ಎಂದರೇನು ?
 - c) ಸಹಾಯಕ ಕಂಪನಿಯ ಖರೀದಿ ನಂತರದ ಲಾಭವನ್ನು ಹಿಡುವಳಿ ಕಂಪನಿಯ ಲೆಕ್ಕಪತ್ರದಲ್ಲಿ ಹೇಗೆ ತೋರಿಸುವಿರಿ ?
 - d) ಕಂಪನಿಗಳ ವಿಲೀನತೆಯ ನಾಲ್ಕು ಉದ್ದೇಶಗಳನ್ನು ತಿಳಿಸಿ.
 - e) ಸಾಮಾಜಿಕ ಲೆಕ್ಕ ಶಾಸ್ತ್ರ ಎಂದರೇನು ?
 - f) ಕಂಪನಿಗಳ ವಿಲೀನತೆಯ ಎರಡು ವಿಧಗಳನ್ನು ಹೆಸರಿಸಿ.
 - g) ಅಲ್ಪಸಂಖ್ಯಾತರ ಆಸಕ್ತಿ ಎಂದರೇನು ?
 - h) ವಂತಿಗೆದಾರರು ಎಂದರೆ ಯಾರು ?
 - i) ಆದ್ಯತೆ ಸಾಲಗಾರರಿಗೆ ಎರಡು ಉದಾಹರಣೆ ಕೊಡಿ.
 - j) ಅಗೋಚರ ಸ್ವತ್ತು ಎಂದರೇನು ? ಉದಾಹರಣೆ ಕೊಡಿ.
 - k) ಆಂತರಿಕ ಪುನರ್‌ರಚನೆ ಎಂದರೇನು ?
 - l) ವ್ಯವಹಾರದ ನಿವ್ವಳ ಆಸ್ತಿಯು ಕೊಂಡುಕೊಳ್ಳುವ ಬೆಲೆಗಿಂತ ಹೆಚ್ಚಾಗಿದಲ್ಲಿ ಅದನ್ನು ಹೇಗೆ ಪರಿಗಣಿಸುವಿರಿ ?



ವಿಭಾಗ - ಬಿ

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 8 ಅಂಕಗಳು:

(4×8=32)

2. ಮಾನವ ಸಂಪನ್ಮೂಲ ಲೆಕ್ಕಶಾಸ್ತ್ರ ಎಂದರೇನು? ಮಾನವ ಸಂಪನ್ಮೂಲ ಲೆಕ್ಕ ಶಾಸ್ತ್ರದ ವಿವಿಧ ಬಗೆಗಳನ್ನು ವಿವರಿಸಿ.
3. ಏ ಕಂಪೆನಿಯು ಸ್ವಯಂ ವಿಸರ್ಜನೆಗೊಂಡಾಗ, ಅದರ ಜವಾಬ್ದಾರಿಗಳು ಕೆಳಗಿನಂತಿವೆ.
ಭದ್ರತೆ ಹೊಂದಿದ ಸಾಲಿಗರು ₹ 40,000 (ಭದ್ರತೆಯನ್ನು ವಿಸರ್ಜನಾಧಿಕಾರಿಯು ನಗದಿಸಿದ ಬೆಲೆ ₹ 50,000)
ಆದ್ಯತೆಯ ಸಾಲಿಗರು ₹ 12,000, ಭದ್ರತೆ ಹೊಂದಿರದ ಸಾಲಿಗರು ₹ 61,000, ವಿಸರ್ಜನೆಯ ವೆಚ್ಚಗಳು ₹ 500
ವಿಸರ್ಜನಾಧಿಕಾರಿಯು ನಗದೀಕರಿಸಿದ ಮೊತ್ತದ ಮೇಲೆ ಶೇ. 3 ಹಾಗೂ ಭದ್ರತೆ ಹೊಂದಿರದ ಹಾಗೂ ಆದ್ಯತೆಯನ್ನು
ಹೊಂದಿರದ ಸಾಲಿಗರಿಗೆ ಕೊಡುವ ಹಣದ ಮೇಲೆ ಶೇ. 1½ ಸಂಭಾವನೆಯನ್ನು ಪಡೆಯುತ್ತಾನೆ.
ಉಳಿದೆಲ್ಲಾ ಆಸ್ತಿಗಳನ್ನು ₹ 52,000 ಕ್ಕೆ ನಗದೀಕರಿಸಲಾಗಿದೆ. ವಿಸರ್ಜನಾಧಿಕಾರಿಯ ಅಂತಿಮ ವಿವರಣಾ ಪಟ್ಟಿಯನ್ನು ತಯಾರಿಸಿ.
4. X ಕಂಪೆನಿಯು ಷೇರು ಬಂಡವಾಳ ಕೆಳಗಿನಂತಿದೆ.
1) 10000, 6% ಆದ್ಯತಾ ಷೇರುಗಳು ತಲಾ ₹100. 2) 50000 ಸಾಮಾನ್ಯ ಷೇರುಗಳು ತಲಾ ₹10.
ಎಲ್ಲಾ ಷೇರುಗಳೂ ಪೂರ್ಣ ಪಾವತಿಯಾಗಿದೆ. ಕಂಪನಿಯು ₹ 3,50,000 ಸಂಚಿತ ನಷ್ಟವನ್ನು ಹೊಂದಿದೆ.
ಪ್ರಾರಂಭಿಕ ವೆಚ್ಚಗಳು ₹ 20,000 ಹಾಗೂ ಸ್ಥಿರ ಆಸ್ತಿಗಳನ್ನು ₹ 4,00,000 ಅಧಿಕವಾಗಿ ಅಂದಾಜಿಸಲಾಗಿದೆ.
ಬಂಡವಾಳ ಕಡಿತ ಯೋಜನೆಯು ಸ್ಥಿರ ಆಸ್ತಿಗಳ ಅಧಿಕ ಬೆಲೆ, ಸಂಚಿತ ನಷ್ಟ ಹಾಗೂ ಪ್ರಾರಂಭಿಕ ವೆಚ್ಚವನ್ನು
ತೊಡೆದು ಹಾಕಲು ನಿರ್ಧರಿಸಿದೆ. ಈ ಯೋಜನೆಯು ಶೇ. 6 ರ ಆದ್ಯತೆ ಷೇರುಗಳನ್ನು ಶೇ. 7½ ಆದ್ಯತೆ ಷೇರು
ತಲಾ ₹ 60 ಹಾಗೂ ಸಾಮಾನ್ಯ ಷೇರುಗಳನ್ನು ತಲಾ ರೂ. 2 ಕ್ಕೆ ಪರಿವರ್ತಿಸಲು ನಿರ್ಧರಿಸಿದೆ.
ಅವಶ್ಯಕ ದಿನಚರಿ ದಾಖಲೆಯನ್ನು ಬರೆಯಿರಿ.
5. ದಿನಾಂಕ 31-3-2012 ರಂದು M ಕಂ. ನಿಯಮಿತದ ಅಥಾವೆ ಪತ್ರಿಕೆಯು ಕೆಳಗಿನವುಗಳನ್ನು ತೋರಿಸುತ್ತದೆ.
100000 ತಲಾ ₹10 ರ ಪೂರ್ಣ ಪಾವತಿಯಾದ ಸಾಮಾನ್ಯ ಷೇರುಗಳು ₹10,00,000. 50,000 ತಲಾ
₹ 10 ರ ಪೂರ್ಣ ಪಾವತಿಯಾದ 5% ಆದ್ಯತೆ ಷೇರುಗಳು ₹ 5,00,000, 6% ಡಿಬೆಂಚರ್‌ಗಳು ₹ 5,00,000
N ಕಂ. ನಿಯಮಿತವು M ಕಂ. ನಿಯಮಿತವನ್ನು ಮೇಲಿನ ದಿನಾಂಕದಂದು ಕೊಂಡುಕೊಂಡಿತು. ಹಾಗೂ
ಕೆಳಗಿನವುಗಳನ್ನು ಕೊಡಲು ಒಪ್ಪಿಕೊಂಡಿತು.
a) ತಲಾ ₹10 ಪಾವತಿಸಿದ 50000 ಸಾಮಾನ್ಯ ಷೇರುಗಳು ತಲಾ ರೂ. 12 ಕ್ಕೆ, 30000, ತಲಾ ₹10 ಪಾವತಿಸಿದ
8% ಆದ್ಯತೆ ಷೇರುಗಳು ಹಾಗೂ ₹ 2,00,000 ದ 7% ಡಿಬೆಂಚರ್‌ಗಳನ್ನು M ಕಂಪನಿಯು ಸಾಮಾನ್ಯ
ಷೇರುದಾರರಿಗೆ ಕೊಡುವುದು.
b) ತಲಾ ₹10 ಪಾವತಿಸಿದ 30000 ಸಾಮಾನ್ಯ ಷೇರುಗಳು ತಲಾ ₹12 ಕ್ಕೆ ಮತ್ತು 20000, ತಲಾ ₹10 ಪಾವತಿಸಿದ
8% ಆದ್ಯತೆ ಷೇರುಗಳನ್ನು M ಕಂ. ನಿಯಮಿತದ 5% ಆದ್ಯತಾ ಷೇರುದಾರರಿಗೆ ಕೊಡುವುದು.
ಕಂಪನಿಯು ಖರೀದಿ ಬೆಲೆಯನ್ನು ಕಂಡುಹಿಡಿಯಿರಿ.
6. ಮೂನ್ ಕಂಪೆನಿಯು ಕಿಂಗ್ ಕಂಪನಿಯ ತಲಾ 10 ₹ ನ 50000 ಸಾಮಾನ್ಯ ಷೇರುಗಳನ್ನು 31-12-2012 ರಂದು
ಪಡೆದುಕೊಂಡಿತು. ಕಂಪನಿಗಳ ಆಸ್ತಿ ಜವಾಬ್ದಾರಿ ಪಟ್ಟಿ ದಿನಾಂಕ 31-3-2013 ರಂದು ಕೆಳಗಿನಂತಿದೆ.
- | ಜವಾಬ್ದಾರಿಗಳು | ಮೂನ್ ಕಂ.
₹ | ಕಿಂಗ್ ಕಂ.
₹ | ಆಸ್ತಿಗಳು | ಮೂನ್ ಕಂ.
₹ | ಕಿಂಗ್ ಕಂ.
₹ |
|------------------------|------------------|-----------------|-----------------|------------------|-----------------|
| ಷೇರು ಬಂಡವಾಳ ತಲಾ 10 ರೂ. | 10,00,000 | 6,00,000 | ನಿವ್ವಳ ಆಸ್ತಿಗಳು | 8,60,000 | 8,00,000 |
| ಸಾಮಾನ್ಯ ನಿಧಿ 31-3-2012 | 2,00,000 | 90,000 | ಕಿಂಗ್ ಕಂಪನಿ | | |
| ಈ ವರ್ಷದ ಲಾಭ | 1,00,000 | 60,000 | ಷೇರುಗಳ ಮೇಲೆ | | |
| ಸಾಲಿಗರು | 1,00,000 | 50,000 | ಹೂಡಿಕೆ | 5,40,000 | - |
| | 14,00,000 | 8,00,000 | | 14,00,000 | 8,00,000 |
- ನಿಯಂತ್ರಣದ ವೆಚ್ಚ ಹಾಗೂ ಅಲ್ಪಸಂಖ್ಯಾತರ ಆಸಕ್ತಿಯನ್ನು ಕಂಡುಹಿಡಿಯಿರಿ.



ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳನ್ನು ಉತ್ತರಿಸಿ. ಪ್ರತಿ ಪ್ರಶ್ನೆಗೆ 16 ಅಂಕಗಳು.

(3x16=48)

7. ಬ್ಯಾಡ್‌ಲಕ್ ಕಂಪನಿಯು ದಿನಾಂಕ 31-3-2013 ರಂದು ಸ್ವಯಂ ವಿಸರ್ಜನೆ ಹೊಂದಿತು. ಆ ದಿನದಲ್ಲಿ ಕಂಪನಿಯ ಪರಿಸ್ಥಿತಿಯು ಕೆಳಗಿನಂತಿದೆ.

ಜವಾಬ್ದಾರಿಗಳು	₹	ಆಸ್ತಿಗಳು	₹
5000 ಶೇ. 6 ಸಂಚಿತ ಆದ್ಯತಾ ಷೇರುಗಳು ತಲಾ ₹100	5,00,000	ಭೂಮಿ ಮತ್ತು ಕಟ್ಟಡಗಳು	2,50,000
2500 ಸಾಮಾನ್ಯ ಷೇರುಗಳು ತಲಾ ₹ 100, ₹ 75 ಪಾವತಿಸಿದೆ	1,87,500	ಯಂತ್ರಗಳು	6,25,000
7500 ಸಾಮಾನ್ಯ ಷೇರುಗಳು ತಲಾ ₹ 100, ₹ 60 ಪಾವತಿಸಿದೆ	4,50,000	ಸನ್ನದುಗಳು	1,00,000
ಶೇ. 5 ಅಡಮಾನ ಡಿಬೆಂಚರ್‌ಗಳು	2,50,000	ದಾಸ್ತಾನು	1,37,500
ಡಿಬೆಂಚರ್‌ಗಳ ಬಡ್ಡಿ ಬಾಕಿ	12,500	ಋಣಿಗಳು	2,75,000
ಸಾಲಿಗರು	3,62,500	ಬ್ಯಾಂಕಿನಲ್ಲಿದ್ದ ಹಣ	75,000
	17,62,500	ಲಾಭ ಮತ್ತು ನಷ್ಟ ಖಾತೆ	3,00,000
			17,62,500

ವಿಸರ್ಜನಾಧಿಕಾರಿಗೆ ಸಂಭಾವನೆಯಾಗಿ ಬ್ಯಾಂಕನ್ನು ಹೊರತುಪಡಿಸಿ ಉಳಿದ ಆಸ್ತಿಗಳ ನಗದೀಕರಿಸಿದ ಮೊತ್ತದ ಮೇಲೆ 3% ಹಾಗೂ ಭದ್ರತೆ ಇಲ್ಲದ ಸಾಲಿಗರಿಗೆ ಹಂಚುವ ಹಣದ ಮೇಲೆ 2% ಕೊಡಲಾಗುವುದು.

ಸಾಲಿಗರಲ್ಲಿ ₹17,500 ಆದಾಯ ತೆರಿಗೆ ಹಾಗೂ ₹1,25,000 ಭೂಮಿ ಮತ್ತು ಕಟ್ಟಡಗಳ ಮೇಲಿನ ಸಾಲಗಳನ್ನು ಒಳಗೊಂಡಿದೆ. ಆದ್ಯತೆ ಷೇರುಗಳ ಮೇಲಿನ ಲಾಭಾಂಶ 2 ವರ್ಷಗಳ ಬಾಕಿ ಇದೆ. ಆಸ್ತಿಗಳನ್ನು ಕೆಳಗಿನಂತೆ ನಗದೀಕರಿಸಲಾಗಿದೆ. ಕಟ್ಟಡ ಮತ್ತು ಭೂಮಿ ₹ 3,00,000. ಯಂತ್ರಗಳು ₹ 5,00,000, ಸನ್ನದು ₹ 75,000, ದಾಸ್ತಾನು ₹ 1,50,000, ಋಣಿಗಳು ₹ 2,00,000. ವಿಸರ್ಜನಾ ವೆಚ್ಚವು ₹ 27,250 ಆಗಿದೆ.

ವಿಸರ್ಜನಾಧಿಕಾರಿಯ ಅಂತಿಮ ವಿವರಣಾ ಪಟ್ಟಿಯನ್ನು ತಯಾರಿಸಿ.

8. ರಾಜ್ ಲಿ., ಕುಮಾರ್ ಲಿ.ನ 40000 ₹10 ರ ಸಾಮಾನ್ಯ ಷೇರುಗಳನ್ನು ತಾ. 31-3-2012 ರಂದು ಪಡೆದುಕೊಂಡಿತು. ಎರಡೂ ಕಂಪನಿಗಳ ಹಣಕಾಸಿನ ಪರಿಸ್ಥಿತಿಯು ತಾ. 31-03-2013 ರಂದು ಕೆಳಗಿನಂತಿದೆ.

ಜವಾಬ್ದಾರಿಗಳು	ರಾಜ್ ಲಿ. (₹)	ಕುಮಾರ್ ಲಿ. (₹)	ಆಸ್ತಿಗಳು	ರಾಜ್ ಲಿ. (₹)	ಕುಮಾರ್ ಲಿ. (₹)
ತಲಾ 10 ರೂ. ನ			ಭೂಮಿ ಮತ್ತು ಕಟ್ಟಡಗಳು	2,00,000	1,50,000
ಸಾಮಾನ್ಯ ಷೇರುಗಳು	10,00,000	5,00,000	ಯಂತ್ರಗಳು	3,00,000	3,00,000
ಸಾಮಾನ್ಯ ನಿಧಿ (31-3-12)	1,00,000	1,00,000	ದಾಸ್ತಾನು	75,000	50,000
ಲಾಭ ಮತ್ತು ನಷ್ಟ ಖಾತೆ (31-3-12)	50,000	30,000	ಋಣಿಗಳು	50,000	60,000
ಈ ವರ್ಷದ ಲಾಭ	60,000	40,000	ಕುಮಾರ್ ಲಿ. ಷೇರುಗಳ ಮೇಲೆ ಹೂಡಿಕೆ	5,00,000	-
ಸಾಲಿಗರು	70,000	50,000	ಬರಬೇಕಾದ ಹುಂಡಿಗಳು	10,000	5,000
ಕೊಡಬೇಕಾದ ಹುಂಡಿಗಳು	10,000	5,000	ಬ್ಯಾಂಕಿನಲ್ಲಿ ನಗದು	1,55,000	1,60,000
	12,90,000	7,25,000		12,90,000	7,25,000

ಹೆಚ್ಚಿನ ಮಾಹಿತಿಗಳು:

- ರಾಜ್ ಕಂಪನಿಯ ಬರಬೇಕಾದ ಹುಂಡಿಗಳಲ್ಲಿ ₹ 3,000 ಹುಂಡಿಗಳು ಕುಮಾರ್ ಲಿ. ಒಪ್ಪಿಕೊಂಡಿದೆ.
- ರಾಜ್ ಕಂಪನಿಯ ಒಟ್ಟು ಋಣಿಗಳಲ್ಲಿ ₹ 10,000 ಕುಮಾರ್ ಕಂಪನಿಯಿಂದ ಬರಬೇಕಾಗಿದೆ.
- ಕುಮಾರ್ ಕಂಪನಿಯ ದಾಸ್ತಾನು ₹ 30,000, ಬೆಲೆಯ ಸರಕನ್ನು ರಾಜ್ ಕಂಪನಿಯಿಂದ ಖರೀದಿಸಿದ್ದಾಗಿದೆ. ಈ ಸರಕುಗಳನ್ನು ವೆಚ್ಚದ ಮೇಲೆ ಶೇ. 25 ಕ್ಕೆ ಖರೀದಿಸಲಾಗಿದೆ.

ಸಂಯುಕ್ತ ಅಥಾವೆ ಪತ್ರಿಕೆಯನ್ನು ತಯಾರಿಸಿರಿ.



9. ಉಷಾ ಕಂಪನಿಯ ಪರಿಸ್ಥಿತಿಯು ದಿನಾಂಕ 31-3-2013 ರಂದು ಈ ಕೆಳಗಿನಂತಿದೆ.

ಜವಾಬ್ದಾರಿಗಳು	₹	ಆಸ್ತಿಗಳು	₹
10000 ಸಾಮಾನ್ಯ ಷೇರುಗಳು ತಲಾ ₹10	1,00,000	ಸುನಾಮ	10,000
ಬ್ಯಾಂಕಿನ ಮೀರೆಳೆತ	15,425	ಕಟ್ಟಡಗಳು	20,500
ಒಟ್ಟು ಸಾಲಿಗರು	15,000	ಯಂತ್ರಗಳು	50,850
		ದಾಸ್ತಾನು	10,275
		ಋಣಿಗಳು	15,000
		ನಗದು	1,500
		ಲಾಭ ಮತ್ತು ನಷ್ಟ ಖಾತೆ	20,800
		ಪ್ರಾರಂಭಿಕ ವೆಚ್ಚಗಳು	1,500
	1,30,425		1,30,425

ಕಂಪನಿಯು ಈ ಕೆಳಗಿನ ಆಂತರಿಕ ಪುನರ್ ರಚನೆಯ ಯೋಜನೆಯನ್ನು ರೂಪಿಸಿತು :

- ಷೇರುಗಳ ಈಗಿನ ಬೆಲೆಯನ್ನು ₹ 5 ಪೂರ್ಣ ಪಾವತಿಸಿದ ಷೇರುಗಳಾಗಿ ಇಳಿಸಿತು.
- ಕಂಪನಿಯು 6500 ತಲಾ 5 ₹ ನ ಸಾಮಾನ್ಯ ಷೇರುಗಳನ್ನು ವಿತರಿಸಿತು ಮತ್ತು ಬ್ಯಾಂಕಿನ ಮೀರೆಳೆತವನ್ನು ಮರು ಪಾವತಿಸಿತು.
- ಒಟ್ಟು ಸಾಲಿಗರು ಶೇ. 20 ರಷ್ಟನ್ನು ಬಿಟ್ಟುಕೊಡಲು ಒಪ್ಪಿದರು ಹಾಗೂ ಉಳಿದ ಮೊತ್ತವನ್ನು ನಗದಿನ ರೂಪದಲ್ಲಿ ಈ ಕೊಡಲೇ ಕೊಡಲು ಕಂಪನಿಯು ಒಪ್ಪಿಕೊಂಡಿತು.
- ಪುನರ್ ರಚನೆಯ ವೆಚ್ಚವು ₹ 1,000 ಆಗಿದೆ.
- ಯಂತ್ರಗಳ ಬೆಲೆಯು ₹ 10,000. ಅಧಿಕವಾಗಿದೆ ಎಂದು ನಿರ್ದೇಶಕರು ನಿರ್ಧರಿಸಿದ್ದಾರೆ. ಅವರು ಕಂಪನಿಯ ಆಗೋಚರ ಆಸ್ತಿಗಳು ಮತ್ತು ಲಾಭ ಮತ್ತು ನಷ್ಟ ಖಾತೆಯ ಬಾಕಿಯನ್ನು ತೊಡೆದು ಹಾಕಲು ನಿರ್ಧರಿಸಿದ್ದಾರೆ. ದಿನಚರಿ ದಾಖಲೆಯನ್ನು ಬರೆಯಿರಿ ಹಾಗೂ ಪುನರ್ ರಚಿತ ಅಥಾವೆ ಪತ್ರಿಕೆಯನ್ನು ತಯಾರಿಸಿ.

10. X ಕಂ. ಮತ್ತು Y ಕಂ.ಗಳ ಹಣಕಾಸಿನ ಪರಿಸ್ಥಿತಿ ದಿನಾಂಕ 31-3-12 ರಂದು ಕೆಳಗಿನಂತಿದೆ.

ಜವಾಬ್ದಾರಿಗಳು	X ಕಂ. (₹)	Y ಕಂ. (₹)	ಆಸ್ತಿಗಳು	X ಕಂ. (₹)	Y ಕಂ. (₹)
ತಲಾ 100 ₹ ನ ಸಾಮಾನ್ಯ ಷೇರುಗಳು			ಭೂಮಿ ಮತ್ತು ಕಟ್ಟಡ	30,000	-
ಶೇ. 6, ತಲಾ 10 ₹ ನ ಡಿಬೆಂಚರ್‌ಗಳು	1,00,000	60,000	ಯಂತ್ರಗಳು	1,10,000	50,000
ಕಾಯ್ದಿರಿಸಿದ ನಿಧಿ	20,000	-	ದಾಸ್ತಾನು	16,000	8,000
ಲಾಭಾಂಶ ಸಮನಾಗಿಸುವ ನಿಧಿ	34,000	-	ಋಣಿಗಳು	14,000	9,000
ಕಾರ್ಮಿಕರ ಭವಿಷ್ಯ ನಿಧಿ	4,000	-	ನಗದು	3,000	1,000
ಸಾಲಿಗರು	3,000	-			
ಲಾಭ ಮತ್ತು ನಷ್ಟ ಖಾತೆ	10,000	8,000			
	2,000	-			
	1,73,000	68,000		1,73,000	68,000

ಎರಡೂ ಕಂಪನಿಗಳು ವಿಲೀನಗೊಂಡು Z ಕಂಪನಿಯನ್ನು ಸ್ಥಾಪಿಸಿದವು.

Z ಕಂಪನಿಯು 100000 ತಲಾ ₹10 ಸಾಮಾನ್ಯ ಷೇರುಗಳನ್ನು ಹಕ್ಕಿನ ಬಂಡವಾಳವಾಗಿ ನಿರ್ಧರಿಸಿತು. X ಕಂಪನಿಯ ಎಲ್ಲಾ ಆಸ್ತಿಗಳನ್ನು ಶೇ. 10 ರ ಕಡಿಮೆ ಬೆಲೆಗೆ ಪಡೆಯಲಾಯಿತು. ಆದರೆ ಭೂಮಿ ಮತ್ತು ಕಟ್ಟಡಗಳನ್ನು ಪುಸ್ತಕದಲ್ಲಿ ನಮೂದಿಸಿದ ಬೆಲೆಗೆ ಒಪ್ಪಿಕೊಂಡಿತು.

ಎರಡೂ ಕಂಪನಿಗಳೂ ತಮ್ಮ ವ್ಯವಹಾರದ ಮೌಲ್ಯದ ಶೇ. 5 ನ್ನು ಸುನಾಮವಾಗಿ ಪಡೆಯುತ್ತವೆ. ಸಂಪೂರ್ಣ ಖರೀದಿ ಬೆಲೆಯನ್ನು Z ಕಂಪನಿಯ ಸಾಮಾನ್ಯ ಷೇರುಗಳಲ್ಲಿ ಕೊಡಲಾಗುವುದು. X ಕಂಪನಿಯ ಡಿಬೆಂಚರ್ ಬದಲಾಗಿ ಅದೇ ಮೊತ್ತದ ಹಾಗೂ ಮೌಲ್ಯದ Z ಕಂಪನಿಯ ಡಿಬೆಂಚರ್‌ಗಳನ್ನು ಕೊಡಲಾಗುವುದು.

ಖರೀದಿ ಬೆಲೆಯನ್ನು ಕಂಡುಹಿಡಿಯಿರಿ ಹಾಗೂ Z ಕಂಪನಿಯ ಪ್ರಾರಂಭಿಕ ಅಥಾವೆ ಪತ್ರಿಕೆಯನ್ನು ತಯಾರಿಸಿ.